



بِسْمِ اللَّهِ الرَّحْمَنِ الرَّحِيمِ
ರಮಝಾನ್ ಮತ್ತು ತಖ್ಲಿ ಗಳಿಸುವಿಕೆ

(ಅಹ್ಮದಿಯಾ ಮುಸ್ಲಿಮ್ ಜಮಾಅತ್‌ನ ಐದನೇ ಖಲೀಫ, ಹಝ್ರತ್ ಮಿರ್ಝಾ ಮಸೂದ್ ಅಹ್ಮದ್, ಅವರು ಯು.ಕೆ.ಯ ಇಸ್ಲಾಮಾಬಾದ್‌ನ 'ಮಸ್ಜಿದ್ ಮುಬಾರಕ್' ನಿಂದ 24-04-2020 ರಂದು ನೀಡಿದ ಜುಮುಅ ಖುತ್ಬಾದ ಸಾರಾಂಶ)

(ತಶಹ್ದುದ್, ತಅಫ್ಫುದ್ ಮತ್ತು ಸೂರತುಲ್ ಫಾತಿಹ ಪಠಿಸಿದ ನಂತರ) ಹಝ್ರತ್ ಖಲೀಫತುಲ್ ಮಸೀಹ್ ಖಾಮಿಸ್ ಅಯ್ಯುಹ್‌ಹುಲ್ಲಾಹು ತಆಲಾ ಬಿನಸೌರಿಹಿಲ್ ಆಫ್ಫೀದ್ ಈ ಕೆಳಗಿನ ಪವಿತ್ರ ಖುರ್ಆನ್ ವಚನ ಪಠಿಸಿದರು:

يَا أَيُّهَا الَّذِينَ آمَنُوا كُتِبَ عَلَيْكُمُ الصِّيَامُ كَمَا كُتِبَ عَلَى الَّذِينَ مِن قَبْلِكُمْ لَعَلَّكُمْ تَتَّقُونَ

أَيَّامًا مَّعْدُودَاتٍ فَمَن كَانَ مِنكُم مَّرِيضًا أَوْ عَلَى سَفَرٍ فَعِدَّةٌ مِّنْ أَيَّامٍ أُخَرَ وَعَلَى الَّذِينَ يُطِيقُونَهُ فِدْيَةٌ طَعَامُ مَسْكِينٍ فَمَن تَطَوَّعَ خَيْرًا فَهُوَ خَيْرٌ لِّكَ وَأَن تَصُومُوا خَيْرٌ لَّكُمْ إِن كُنتُمْ تَعْلَمُونَ

شَهْرٍ مَّضَانِ الَّذِي أَنزَلَ فِيهِ الْقُرْآنَ هُدًى لِّلنَّاسِ وَبَيِّنَاتٍ مِّنَ الْهُدَىٰ وَالْفُرْقَانِ فَمَن شَهِدَ مِنْكُمُ الشَّهْرَ فَلْيَصُمْهُ ۖ وَمَن كَانَ مَرِيضًا أَوْ عَلَى سَفَرٍ فَعِدَّةٌ مِّنْ أَيَّامٍ أُخَرَ ۗ يُرِيدُ اللَّهُ بِكُمُ الْيُسْرَ وَلَا يُرِيدُ بِكُمُ الْعُسْرَ ۗ وَلِتُكْمِلُوا الْعِدَّةَ وَلِتُكَبِّرُوا اللَّهَ عَلَىٰ مَا هَدَاكُمْ وَلَعَلَّكُمْ تَشْكُرُونَ

ಈ ವಚನಗಳ ಅರ್ಥ ಈ ರೀತಿಯಿದೆ: ಎಲೈ ವಿಶ್ವಾಸಿಗಳೇ, ನಿಮ್ಮ ಪೂರ್ವಜರಿಗೆ ವಿಧಿಸಲಾದಂತೆ ನಿಮಗೆ ಸಹ ವ್ರತಾನುಷ್ಠಾನವನ್ನು ವಿಧಿಸಲಾಗಿದೆ - ನೀವು (ನೈತಿಕ ಮತ್ತು ಆಧ್ಯಾತ್ಮಿಕ ನ್ಯೂನತೆಗಳಿಂದ ಸುರಕ್ಷಿತರಾಗಿ) ದೋಷಬಾಧೆಯ ಬಗ್ಗೆ ಜಾಗರೂಕರಾಗಲಿಕ್ಕೋಸ್ಕರ. (ಈ ಉಪವಾಸವನ್ನು) ಕೆಲವು ನಿರ್ದಿಷ್ಟ ದಿನಗಳಲ್ಲಿ ಅನುಷ್ಠಿಸಬೇಕಾಗಿದೆ. ಆದರೆ ನಿಮ್ಮಲ್ಲಿ ಯಾರಾದರೂ ರೋಗಿ ಅಥವಾ ಯಾತ್ರಿಕನಾಗಿದ್ದರೆ ಬೇರೆ ದಿನಗಳಲ್ಲಿ ಸಂಖ್ಯೆಯನ್ನು ಪೂರ್ಣಗೊಳಿಸಲಿ. (ಉಪವಾಸ ಮಾಡಲು ದೈಹಿಕ ನಿಶ್ಚಯಿದ್ದು ಆರ್ಥಿಕವಾಗಿ) ಸಮರ್ಥರಿದ್ದರೆ ಅವರು ಪ್ರಾಯಶ್ಚಿತ್ತವಾಗಿ ಒಬ್ಬ ನಿರ್ಗತಿಕನಿಗೆ ಆಹಾರವನ್ನು ನೀಡಬೇಕಾಗಿದೆ. ಇನ್ನು ಯಾರಾದರೂ ಪೂರ್ಣವಾದ ಅನುಸರಣೆಯನ್ನು ತೋರಿಸುತ್ತಾ ಏನಾದರೂ ಒಳಿತನ್ನು ಮಾಡುವುದಾದರೆ ಅದು ಆತನಿಗೆ ಉತ್ತಮ. ನೀವು ಗ್ರಹಿಸುವಿರಾದರೆ ವ್ರತಾನುಷ್ಠಾನ ನಿಮಗೆ ಗುಣಕರವಾಗಿದೆ. ಸಕಲ ಮಾನವರಿಗೆ ಸನ್ಮಾರ್ಗ ದರ್ಶಕವಾದ, ಮಾರ್ಗದರ್ಶನ ಮತ್ತು ಸತ್ಯಾಸತ್ಯ ವಿವೇಚನೆಯ ಸ್ಪಷ್ಟವಾದ ಸಾಕ್ಷ್ಯಗಳಿಂದ ಕೂಡಿದ ಖುರ್ಆನ್ ಅವತೀರ್ಣವಾದ ಮಾಸವಾಗಿದೆ ರಮಝಾನ್. ಆದ್ದರಿಂದ ನಿಮ್ಮ ಪೈಕಿ ಯಾರಾದರೂ ಈ ಮಾಸವನ್ನು ಪಡೆದರೆ ಆತನು ಅದರಲ್ಲಿ ಉಪವಾಸ ಮಾಡಲಿ. ಆದರೆ ಯಾರಾದರೂ ರೋಗಿ ಅಥವಾ ಪ್ರಯಾಣಿಕನಾಗಿದ್ದಲ್ಲಿ ಬೇರೆ ದಿನಗಳಲ್ಲಿ ಆ ಸಂಖ್ಯೆಯನ್ನು ಪೂರ್ತಿಗೊಳಿಸಲಿ. ಅಲ್ಲಾಹನು ನಿಮಗೆ ಸೌಲಭ್ಯವನ್ನು ಇಚ್ಛಿಸುತ್ತಾನೆ, ನಿಮಗೆ ಕಷ್ಟ ಕೊಡಲು

ಇಚ್ಛಿಸುವುದಿಲ್ಲ. (ಇದು) ನೀವು ಸಂಖ್ಯೆಯನ್ನು ಪೂರ್ಣಗೊಳಿಸಲಿಕ್ಕೂ ನಿಮಗೆ ಮಾರ್ಗದರ್ಶನ ಮಾಡಿದುದಕ್ಕಾಗಿ ಅಲ್ಲಾಹನ ಸ್ತುತಿಕೀರ್ತನೆ ಮಾಡಲಿಕ್ಕೂ ನೀವು ಕೃತಜ್ಞತೆ ಸೂಚಿಸಲಿಕ್ಕೂ ಆಗಿದೆ. (2: 184-186).

(ಹಝ್ರತ್ ಹೇಳಿದರು:) ಅಲ್ಲಾಹನು ರಮಝಾನಿನ ಉಪವಾಸವನ್ನು ನಮ್ಮ ಆಧ್ಯಾತ್ಮಿಕ ಅಭಿವೃದ್ಧಿಗೋಸ್ಕರ ಇರಿಸಿದ್ದಾನೆ. ಅಲ್ಲಾಹನು ಹೇಳುತ್ತಾನೆ: ನಿಮಗೆ ಉಪವಾಸವನ್ನು ಫರ್ಝ್ ಆಗಿ ಮಾಡಿರುವುದು ನೀವು ತಖ್ಲಿವನ್ನು ಅವಲಂಬಿಸುವವರನ್ನಾಗಿ ಮಾಡಲಿಕ್ಕೋಸ್ಕರವಾಗಿದೆ. ಹಝ್ರತ್ ಮಸೀಹ್ ಮೌಊದ್ ಅಲೈಹಿಸ್ಸಲಾಮರು ತಖ್ಲಿವನ್ನು ವಿಶದೀಕರಿಸುತ್ತಾ ಹೇಳುತ್ತಾರೆ: ತಖ್ಲಿ ಅಂದರೆ, ಅಲ್ಲಾಹನಿಗೆ ಸಂಬಂಧಿಸಿದ ಎಲ್ಲಾ ಅಮಾನತ್‌ಗಳನ್ನು ಮತ್ತು ವಿಶ್ವಾಸದ ಪ್ರತಿಜ್ಞೆಗಳನ್ನು ಹಾಗೂ ಅಲ್ಲಾಹನ ಸೃಷ್ಟಿಗಳಿಗೆ ಸಂಬಂಧಿಸಿದ ಅಮಾನತ್‌ಗಳನ್ನು ಮತ್ತು ಪ್ರತಿಜ್ಞೆಗಳನ್ನು ಸಂಪೂರ್ಣವಾದ ಶಕ್ತಿಯಿಂದ ಈಡೇರಿಸಿ ಕೊಡುವುದಾಗಿದೆ. ವಾಸ್ತವಿಕ ವಿಶ್ವಾಸ ಇದಾಗಿದೆ: ಅಲ್ಲಾಹನೊಂದಿಗೆ ಮಾಡಿದ ಪ್ರತಿಜ್ಞೆಗಳನ್ನು ಈಡೇರಿಸುವುದು ಮತ್ತು ಸೃಷ್ಟಿಗಳೊಂದಿಗೆ ಮಾಡಿದ ಪ್ರತಿಜ್ಞೆಗಳನ್ನು ಸೂಕ್ಷ್ಮವಾಗಿ ಈಡೇರಿಸುವುದು. ಹಾಗೆ ಮಾಡಿದರೆ ಅದೇ ತಖ್ಲಿ ಎಂದು ಹೇಳಬಹುದಾಗಿದೆ. ಈ ರಮಝಾನಿನ ತಿಂಗಳು ಬಂದಿರುವುದು, ಈ ವರ್ಷದ ಹನ್ನೊಂದು ತಿಂಗಳ ಕಾಲದಲ್ಲಿ ಈ ಹಕ್ಕುಗಳನ್ನು ಈಡೇರಿಸುವುದಕ್ಕೆ ಸಂಬಂಧಿಸಿ ಮಾಡಿದ ತಪ್ಪುಗಳನ್ನೂ ಕೊರತೆಗಳನ್ನೂ ನಿವಾರಿಸಿ ಈ ತಿಂಗಳಲ್ಲಿ ಅಲ್ಲಾಹನ ಕಡೆಗೆ ನಿಷ್ಠಾವಂತನಾಗಿ ಗಮನಿಸುತ್ತಾ ಕಾರ್ಯ ಪ್ರವೃತ್ತನಾಗುವುದಕ್ಕಾಗಿದೆ. ಹಾಗೆ ಮಾಡಿದರೆ ಅದುವೇ ತಖ್ಲಿ ಆಗಿದೆ. ರಮಝಾನಿನ ಉಪವಾಸಗಳ ಉದ್ದೇಶ ಇದುವೇ ಆಗಿದೆ. ಒಬ್ಬ ಮನುಷ್ಯ ಈ ಸಂಕಲ್ಪದೊಂದಿಗೆ ಉಪವಾಸ ಮಾಡುತ್ತಾ ರಮಝಾನ್ ಮಾಸವನ್ನು ದಾಟಿ ಹೋಗುವುದಾದರೆ ಈ ಬದಲಾವಣೆ ತಾತ್ಕಾಲಿಕವಾಗಿರಲಾರದು ಅದೊಂದು ಸ್ಥಿರವಾದ ಬದಲಾವಣೆ ಅವನಲ್ಲಿ ಉಂಟುಮಾಡುವುದು.

ಹಝ್ರತ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮ್ ಒಂದು ಸಂದರ್ಭದಲ್ಲಿ ಹೇಳಿದರು: ಒಬ್ಬ ದಾಸನು ಅಲ್ಲಾಹನ ಅನುಗ್ರಹವನ್ನು ಆಶಿಸುತ್ತಾ ಉಪವಾಸವನ್ನು ಮಾಡುವುದಾದರೆ ಅಲ್ಲಾಹನು ಅವನ ಮುಖಚಿಹರೆ ಮತ್ತು ನರಕಾಗ್ನಿ ಮಧ್ಯೆ ಎಷ್ಟು ದೂರವನ್ನು ಇರಿಸುವನೆಂದರೆ ಅದು ಎಪ್ಪತ್ತು ವರ್ಷಗಳಷ್ಟು ಇರುವುದು. ಎಂದರೆ ಉಪವಾಸ ಕೇವಲ ಮೂವತ್ತು ದಿನಗಳ ತಖ್ಲಿವನ್ನು ಸೃಷ್ಟಿಸುವಂತಹದಲ್ಲ. ವಾಸ್ತವಿಕ ಉಪವಾಸ ಎಪ್ಪತ್ತು ವರ್ಷಗಳ ಕಾಲ ಪ್ರಭಾವ ಬೀರುವ ಶಕ್ತಿ ಹೊಂದಿರುತ್ತದೆ. ಈ ಲೆಕ್ಕದ ಪ್ರಕಾರ ಉಪವಾಸದ ವಾಸ್ತವಿಕ ಅನುಗ್ರಹವನ್ನು

ಗಳಿಸುವವನು ಮತ್ತು ಅದರ ಆತ್ಮವನ್ನು ಮನವರಿಕೆ ಮಾಡಿ ಉಪವಾಸ ಅನುಷ್ಠಿಸುವವನು ತನ್ನ ಜೀವಿತ ಕಾಲದಲ್ಲಿದ್ದೇ ಅಲ್ಲಾಹನು ಉಪವಾಸದಲ್ಲಿ ಇರಿಸಿರುವ ಅನುಗ್ರಹಗಳನ್ನು ಗಳಿಸುತ್ತಾ ಇರುವನು.

(ಹುರುೂರ್ ಹೇಳಿದರು:) ಇಂದಿನ ಕಾಲದಲ್ಲಿ ಹರಡಿರುವ ಸಾಂಕ್ರಾಮಿಕ ರೋಗವು ಬಹುತೇಕ ಜನರನ್ನು ತಮ್ಮ ಮನೆಗಳಲ್ಲಿ ಬಂಧನದಲ್ಲಿರಿಸಿದೆ. ಈಗ ಪ್ರತಿಯೊಂದು ದೇಶದಲ್ಲಿ ಖುದ್ದಾಮುಲ್ ಅಹ್ಮದಿಯಾ ವತಿಯಿಂದ ಆವಶ್ಯಕತೆ ಇರುವಲ್ಲಿ ಆಹಾರ ಸಾಮಗ್ರಿಗಳನ್ನು ಮತ್ತು ಔಷಧಿಗಳನ್ನು ತಲಪಿಸಲಾಗುತ್ತಿದೆ. ಮಾನವರಿಗೆ ಸೇವೆ ಮಾಡುವ ಈ ಮನೋಭಾವವನ್ನು ನಾವು ಯಾವಾಗಲೂ ನಮ್ಮೊಳಗೆ ಸ್ಥಿರವಾಗಿ ಹೊಂದಿರುವುದು ಆವಶ್ಯಕವಾಗಿದೆ. ಇದು ಕೇವಲ ತುರ್ತು ಪರಿಸ್ಥಿತಿಗಳಿಗೆ ಸೀಮಿತವಾಗಬಾರದು.

ಇದಲ್ಲದೆ ಆಧ್ಯಾತ್ಮಿಕ ಲಾಭಗಳು ತಲೆದೋರಿವೆ, ನಮ್ಮ ಮನೆಗಳಲ್ಲಿ ಹೊಸ ಪರಿಸರ ಉಂಟಾಗಿದೆ. ನಮಾಝುಗಳು ಬಾಜಮಾಅತ್ ನಿರ್ವಹಿಸಲಾಗುತ್ತಿದೆ. ಸಂಕ್ಷಿಪ್ತ ದರ್ಸ್ ಸಹ ನೀಡಲಾಗುತ್ತಿದೆ. ಖುತ್ಬ ಮತ್ತು ಕೆಲವು ಇತರ ಕಾರ್ಯಕ್ರಮಗಳನ್ನು ಎಂ.ಟಿ.ಎ. ಮೂಲಕ ವೀಕ್ಷಿಸುತ್ತಿದ್ದಾರೆ. ಈ ಲಾಕ್‌ಡೌನ್ ದೀರ್ಘವಾಗಿ ಮುಂದುವರಿದರೆ, ರಮಝಾನ್ ತಿಂಗಳಿಗಿಂತ ಜಾರಿಯಲ್ಲಿರುವುದಾದರೆ ಈ ರೀತಿ ಬಾಜಮಾಅತ್ ನಮಾಝು ಮತ್ತು ದರ್ಸ್‌ಗಳನ್ನು ಹೆಚ್ಚು ಶ್ರದ್ಧೆಯಿಂದ ಮುಂದುವರಿಸಲು ಪ್ರಯತ್ನಿಸಬೇಕು. ಮಕ್ಕಳಿಗೆ ಚಿಕ್ಕ ಪುಟ್ಟ ಧಾರ್ಮಿಕ ವಿಷಯಗಳನ್ನು ಕಲಿಸಿರಿ. ನಿಮ್ಮ ಜ್ಞಾನವನ್ನೂ ಮಕ್ಕಳ ಜ್ಞಾನವನ್ನೂ ವರ್ಧಿಸಿರಿ. ದುಆದ ಕಡೆಗೆ ಶ್ರದ್ಧೆ ನೀಡುತ್ತಾ ಅಲ್ಲಾಹನಿಂದ ಅವನ ರಹಮ್ ಬೇಡಿಕೊಳ್ಳಿರಿ. ನಿಮಗೋಸ್ಕರವೂ ಲೋಕಕ್ಕೋಸ್ಕರವೂ ಪ್ರಾರ್ಥಿಸಿರಿ. ಇಂತಹ ಪರಿಸ್ಥಿತಿಯಲ್ಲಿ ಅಲ್ಲಾಹನ ಕಡೆಗೆ ಬಾಗುತ್ತಾ ಅವನ ಸಂಪ್ರೀತಿ ಗಳಿಸುವ ಆವಶ್ಯಕತೆ ಇದೆ. ಇಂತಹ ಸಂದರ್ಭಗಳಲ್ಲಿ ಮಕ್ಕಳನ್ನೂ ಹೆಚ್ಚು ಹೆಚ್ಚಾಗಿ ಅಲ್ಲಾಹನ ಸಮೀಪಕ್ಕೆ ತರಲು ಪ್ರಯತ್ನಿಸಬಹುದಾಗಿದೆ. ಪ್ರತಿಯೊಂದು ಅಹ್ಮದಿ ಮನೆ ಈ ದಿನಗಳಲ್ಲಿ ಈ ವಿಷಯಗಳ ಕಡೆಗೆ ಶ್ರದ್ಧೆ ಹರಿಸುವುದು ಆವಶ್ಯಕವಾಗಿದೆ. ಆ ಮೂಲಕ ನಾವು ಅಲ್ಲಾಹನ ಅನುಗ್ರಹವನ್ನು ಹೆಚ್ಚು ಹೆಚ್ಚಾಗಿ ಗಳಿಸಲು ಸಾಧ್ಯವಾಗುವುದು ಮತ್ತು ನಮ್ಮ ಅಂತಿಮ ಗತಿ ಉತ್ತಮವಾಗುವುದು. ತಖ್ಲಿದ ವಾಸ್ತವಿಕತೆಯನ್ನು ಮನವರಿಕೆ ಮಾಡಲು ಮತ್ತು ಅದರ ಬಗ್ಗೆ ಕಾರ್ಯನಿರತರಾಗಲು ಅಲ್ಲಾಹನು ನಮಗೆ ಭಾಗ್ಯ ನೀಡಲಿ.

ವೈರಸ್ ರೋಗದ ಕಾರಣದಿಂದ ಜನರು ಪ್ರಶ್ನೆ ಕೇಳುತ್ತಾರೆ. ಉಪವಾಸ ಮಾಡುವಾಗ ಗಂಟಲು ಒಣಗುವುದರಿಂದ ರೋಗಬಾಧೆಯ ಸಾಧ್ಯತೆ ಹೆಚ್ಚಾಗುತ್ತದೆ. ಆದುದರಿಂದ ಉಪವಾಸ ನಿರ್ವಹಿಸಬೇಕೋ ಬೇಡವೋ ಎಂದು. ನಾನು ಇದರ ಬಗ್ಗೆ ಸಾಮಾನ್ಯವಾಗಿ ಅನ್ವಯಿಸುವ ಫತ್ತ ಅಥವಾ ತೀರ್ಮಾನವನ್ನಂತೂ ನೀಡುವುದಿಲ್ಲ. ನಾನು ಪತ್ರ ಬರೆದವರಿಗೆ ಬರೆಯುತ್ತೇನೆ, ನೀವು ನಿಮ್ಮ ಸ್ವಂತ ಸ್ಥಿತಿಯನ್ನು ನೋಡಿ ಸ್ವತಃ ತೀರ್ಮಾನ ಮಾಡಿರಿ. ಪರಿಶುದ್ಧ ಹೃದಯ ಹೊಂದಿ ತಖ್ಲಿದವನ್ನು

ಅವಲಂಬಿಸಿ ನಿಮ್ಮ ಹೃದಯದ ತೀರ್ಪನ್ನು ಪಡೆದುಕೊಳ್ಳಿರಿ. ಪವಿತ್ರ ಖುರ್ಆನ್‌ನಲ್ಲಿ ಸ್ಪಷ್ಟವಾದ ಆಜ್ಞೆ ಇದೆ - ರೋಗಿಯಾಗಿದ್ದರೆ ಉಪವಾಸ ಅನುಷ್ಠಿಸಬೇಡಿ ಎಂದು. ಆದರೆ ರೋಗಿಯಾಗುವ ಸಾಧ್ಯತೆಯ ಬಗ್ಗೆ ಯೋಚಿಸಿ ಉಪವಾಸ ಬಿಡುವುದು ತಪ್ಪು ಕೆಲಸವಾಗಿದೆ. ಡಾಕ್ಟರ್ ಹೇಳುತ್ತಾರೆ ಇದು ಹಾನಿಕರವಾಗಬಹುದು ಎಂದು ಕೆಲವರು ಹೇಳುತ್ತಾರೆ. ನಾನು ವಿವಿಧ ನಿಪುಣ ಡಾಕ್ಟರ್‌ಗಳ ಸಲಹೆ ಕೇಳಿದ್ದೇನೆ. ಅವರು ವಿವಿಧ ಅಭಿಪ್ರಾಯ ಹೇಳಿರುತ್ತಾರೆ. ಅದರಿಂದೆಲ್ಲಾ ಹೀಗೆ ಅಭಿಪ್ರಾಯ ಪಡಬಹುದಾಗಿದೆ: ಉಪವಾಸ ಅನುಷ್ಠಿಸುವುದು ಹಾನಿಕರವಾಲಾರದು. ಆದರೆ ಸ್ವಲ್ಪ ಮಾತ್ರ ಸಹ ರೋಗಬಾಧೆಯ ಸಂಶಯ ತಲೆದೋರಿದರೆ ತಕ್ಷಣ ಉಪವಾಸ ಮುರಿಯಿರಿ. ಉಪವಾಸ ಪ್ರಾರಂಭಿಸುವಾಗ ಮತ್ತು ಮುರಿಯುವಾಗ ನೀರನ್ನು ಬಳಸಬೇಕು. ಆದರೆ ನಿಷ್ಕಾರಣವಾಗಿ ಉಪವಾಸವನ್ನು ಬಿಡಬಾರದು. ಹರ್ಝುರತ್ ಮಸೀಹ್ ಮೌಲೂದ್ ಅಲೈಹಿಸ್ಸಲಾಮ್ ಹೇಳಿದ ಉಪಾಯಗಾರರ ಗುಂಪಿಗೆ ಸೇರಿದವರಾಗದಿರಲು ನಿಗಾ ವಹಿಸಬೇಕು. ಆದರೆ ಮುಂಜಾಗತೆ ಆವಶ್ಯಕವಾಗಿದೆ. ಪ್ರತಿಯೊಬ್ಬನು ತನ್ನ ಮನಸ್ಸಾಕ್ಷಿಯ ಫತ್ತವನ್ನು ಕೇಳಲಿ.

ಅಲ್ಲಾಹನಿಂದ ಬೇಡಿಕೊಳ್ಳಿರಿ, ಉಪವಾಸ ಅನುಷ್ಠಿಸುವ ಅನುಗ್ರಹ ದೊರಕಲಿ ಎಂದು. ಈ ದಿನಗಳಲ್ಲಿ ಬಹಳ ಹೆಚ್ಚು ದುಆ ಮಾಡಿರಿ. ಮಾನವರಿಗೆ ಅಲ್ಲಾಹನು ಬುದ್ಧಿಯನ್ನು ನೀಡುವವನಾಗಲಿ. ಅವರು ಸೃಷ್ಟಿಕರ್ತನಾದ ಅಲ್ಲಾಹನನ್ನು ಗುರುತಿಸುವವರಾಗಲಿ. ಈ ಮಹಾಮಾರಿಯನ್ನು ಅಲ್ಲಾಹನು ಬೇಗನೆ ಕೊನೆಗೊಳಿಸುವವನಾಗಲಿ. ಲೋಕದ ಮೇಲೆ ಅಲ್ಲಾಹನು ಕಾರುಣ್ಯ ತೋರಿಸುವವನಾಗಲಿ. ಅಹ್ಮದಿಯರಾದ ನಾವು ತಖ್ಲಿದದಲ್ಲಿ ಚಲಿಸುವವರೂ ಅಲ್ಲಾಹನ ದಾಸರ ಹಕ್ಕುಗಳನ್ನು ಈಡೇರಿಸುವವರೂ ಆಗಿ ರಮಝಾನಿನ ಅನುಗ್ರಹದಿಂದ ಧಾರಾಳ ಲಾಭ ಗಳಿಸುವ ಭಾಗ್ಯವನ್ನು ಅಲ್ಲಾಹನು ದಯಪಾಲಿಸಲಿ.

ಮತ್ತೊಂದು ವಿಷಯವೇನೆಂದರೆ, ಲೋಕದ ಇಂದಿನ ಪರಿಸ್ಥಿತಿಯ ಕಾರಣದಿಂದ ಆರ್ಥಿಕ ಸ್ಥಿತಿ ಅತ್ಯಂತ ಹೆಚ್ಚು ಕೆಟ್ಟು ಹೋಗಿದೆ. ಇಂತಹ ಆರ್ಥಿಕ ಪರಿಸ್ಥಿತಿಯಲ್ಲಿ ಯುದ್ಧಗಳು ಸಂಭವಿಸುವ ಸಾಧ್ಯತೆಗಳೂ ವರ್ಧಿಸುತ್ತಿವೆ. ಭೌತವಾದಿ ಸರಕಾರಗಳು ತಮ್ಮ ಹಿತಾಸಕ್ತಿಗಳಿಗೋಸ್ಕರ ಲೌಕಿಕ ಉಪಾಯಗಳ ಮೂಲಕ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಾರೆ. ತಮ್ಮ ದೇಶದ ಜನರ ಗಮನವನ್ನು ದೂರ ಸರಿಸಲು ಎಂತಹ ಕೆಲಸಗಳನ್ನು ಮಾಡುತ್ತಾರೆಂದರೆ ಅವು ಜನರನ್ನು ಮತ್ತೂ ಹೆಚ್ಚು ವಿನಾಶಗಳಿಗೆ ತಳ್ಳುತ್ತದೆ. ಆದುದರಿಂದ ಅಲ್ಲಾಹನು ಮಹಾಶಕ್ತಿಯುಳ್ಳ ರಾಷ್ಟ್ರಗಳಿಗೆ ಬುದ್ಧಿಯನ್ನು ನೀಡುವವನಾಗಲಿ. ಅವರು ಬುದ್ಧಿಯನ್ನು ಬಳಸುವವರಾಗಲಿ. ಲೋಕವು ಇನ್ನಷ್ಟು ಹೆಚ್ಚಿನ ಕಷ್ಟಗಳಿಗೂ ವಿನಾಶಗಳಿಗೂ ಗುರಿಯಾಗುವಂತಹ ಕೆಲಸಗಳನ್ನು ಅವರು ಮಾಡದಿರಲಿ. ಈಗ ಪತ್ರಿಕೆಗಳಲ್ಲಿ ಬಹಿರಂಗವಾಗಿ ಪ್ರಕಟಿಸಲಾಗುತ್ತಿವೆ. ವಿಶ್ಲೇಷಕರು ಹೇಳುತ್ತಿದ್ದಾರೆ: ಅಮೇರಿಕ ಇರಾನಿಗೆ ಎಚ್ಚರಿಕೆ ನೀಡಿದೆ ಎಂದು.

ಚೀನದ ಮೇಲೆ ದೋಷಾರೋಪ ಮಾಡಲಾಗುತ್ತಿದೆ. ಚೀನ ಸರಿಯಾದ ಸಂದರ್ಭದಲ್ಲಿ ಮಾಹಿತಿ ನೀಡಲಿಲ್ಲ ಎಂದು. ಅವರ ವಿರುದ್ಧ ಮೊಕದ್ದಮೆ ಹೂಡಬೇಕು ಎಂದೆಲ್ಲಾ ಹೇಳಲಾಗುತ್ತದೆ. ಅವರೊಂದಿಗೆ ಹೀಗೆ ವರ್ತಿಸಬೇಕು, ನಾವು ಹೀಗೆ ಮಾಡುವೆವು, ಇರಾನ್ ವಿರುದ್ಧ ಹೀಗೆ ಮಾಡುವೆವು ಎಂದೆಲ್ಲಾ ಹೇಳಲಾಗುತ್ತದೆ.

ಒಟ್ಟಾರೆ ಹೇಳುವುದಾದರೆ ಅಮೇರಿಕದ ಸರ್ಕಾರ ವಿವೇಕದಿಂದ ವರ್ತಿಸಬೇಕು. ಇತರ ಸರ್ಕಾರಗಳೂ ವಿವೇಕದಿಂದ ವರ್ತಿಸಬೇಕು. ಇಂದಿನ ಪರಿಸ್ಥಿತಿಯಲ್ಲಿ ತಪ್ಪು ಕ್ರಮಗಳನ್ನು ಕೈಗೊಂಡು ಲೋಕವನ್ನು ಇನ್ನಷ್ಟು ಹೆಚ್ಚಿಗೆ ವಿನಾಶಕ್ಕೆ ಕೊಂಡೊಯ್ಯುವುದಕ್ಕೆ ಬದಲಾಗಿ ಸಮರ್ಪಕವಾಗಿ

ಯೋಚಿಸಿ ಸರಿಯಾದ ಯೋಜನೆಗಳನ್ನು ರೂಪಿಸುವವರಾಗಲಿ. ಅಲ್ಲಾಹನ ಕಡೆಗೆ ತಿರುಗುತ್ತಾ ಅವನ ಮುಂದೆ ಬಾಗುತ್ತಾ ಅವನ ಸಹಾಯವನ್ನು ಬೇಡುತ್ತಾ ಈ ಮಹಾಮಾರಿಯಿಂದ ರಕ್ಷಿಸಲ್ಪಡಲು ಪ್ರಾರ್ಥಿಸುತ್ತಾ ಈ ರೋಗದ ಚಿಕಿತ್ಸೆಗೋಸ್ಕರ ಪ್ರಯತ್ನಿಸುತ್ತಿರುವ ವಿಜ್ಞಾನಿಗಳಿಗೆ ಸಹಾಯ ನೀಡುವವರಾಗಲಿ.

ಅಲ್ಲಾಹನು ನಮಗೆ ದುಆಗಳನ್ನು ಮಾಡುವ ಭಾಗ್ಯ ನೀಡಲಿ. ನಮ್ಮ ಸ್ಥಿತಿಯನ್ನು ಉತ್ತಮಪಡಿಸುವ ಭಾಗ್ಯ ನಮಗೆ ದಯಪಾಲಿಸಲಿ. ಲೋಕದ ಶಕ್ತಿಶಾಲಿ ಸರ್ಕಾರಗಳು ಸದ್ಬುದ್ಧಿಯಿಂದ ತಮ್ಮ ಧೋರಣೆಗಳನ್ನು ರೂಪಿಸಲು ಮತ್ತು ಮುಂದಿನ ಕಾರ್ಯಸೂಚಿಯನ್ನು ರಚಿಸಲು ಅಲ್ಲಾಹನು ಅವರಿಗೆ ಭಾಗ್ಯವನ್ನು ದಯಪಾಲಿಸಲಿ - ಆಮೀನ್.

الْحَمْدُ لِلَّهِ نَحْمَدُهُ وَنُسْتَعِينُهُ وَنَسْتَغْفِرُهُ وَنُؤْمِنُ بِهِ وَنَتَوَكَّلُ عَلَيْهِ وَنَعُوذُ بِاللَّهِ
مِنْ شُرُورِ أَنْفُسِنَا وَمِنْ سَيِّئَاتِ أَعْمَالِنَا مَنْ يَهْدِهِ اللَّهُ فَلَا مُضِلَّ لَهُ وَمَنْ يَضِلَّهُ
فَلَا هَادِيَ لَهُ ۗ وَنَشْهَدُ أَنْ لَا إِلَهَ إِلَّا اللَّهُ وَنَشْهَدُ أَنَّ مُحَمَّدًا عَبْدُهُ وَرَسُولُهُ
عِبَادَ اللَّهِ رَحِمَكُمُ اللَّهُ إِنَّ اللَّهَ يَأْمُرُ بِالْعَدْلِ وَالْإِحْسَانِ وَإِيتَاءِ ذِي الْقُرْبَى
وَيَنْهَى عَنِ الْفَحْشَاءِ وَالْمُنْكَرِ وَالْبَغْيِ يَعِظُكُمْ لَعَلَّكُمْ تَذَكَّرُونَ ۗ اذْكُرُوا اللَّهَ
يَذْكُرْكُمْ وَادْعُوهُ يُسْتَجِبْ لَكُمْ وَلَذِكْرُ اللَّهِ أَكْبَرُ.

Friday Sermon delivered by Hadrath Khaleefatul Masih Al Khamis(atba)

At, Masjid Mubarak, Islamabad, Tilford, UK, On 24-04-2020

Summarized by Majlis Ansarullah Bharat

Kannada Translation: M. Ubeidullah for Kannada Desk, Qadian

Reviewed by: M.P Ibrahim | **Typing:** U Basheer Ahmad

Published By: Kannada Isha'at Team for Nazarath Nashr-O-Isha'ath, Qadian

Email: khutuba.kannada@gmail.com

You can find all the Sermons archived at: www.alislam.org/friday-sermon